

“ಪುರುಷಾರ್ಥದ ತೀವ್ರತೆಯಲ್ಲಿ ಅಡಚಣೆಗೆ ಕಾರಣ ಮತ್ತು ಅದರ ನಿವಾರಣೆ”

ಪ್ರತಿಯೊಬ್ಬ ಪುರುಷಾರ್ಥಿಯ ಪುರುಷಾರ್ಥವು ಯಥಾಶಕ್ತಿ ನಡೆಯುತ್ತಿದೆ- ಬಾಪ್‌ದಾದಾರವರೂ ಸಹ ಪ್ರತಿಯೊಂದು ಪುರುಷಾರ್ಥಿಯ ತೀವ್ರತೆಯನ್ನು ನೋಡುತ್ತಾರೆ, ಪ್ರತಿಯೊಬ್ಬರ ಮುಂದೆ ಎಂತಹ ವಿಘ್ನವು ಬರುತ್ತದೆ ಮತ್ತು ಲಗನ್ನಿನಿಂದ ವಿಘ್ನವಿನಾಶಕರು ಹೇಗಾಗುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಕೆಲವೊಮ್ಮೆ ನಿಲ್ಲುತ್ತಾರೆ, ಕೆಲವರು ಓಡುತ್ತಾರೆ ಮತ್ತು ಕೆಲವೊಮ್ಮೆ ಹೈಜಂಪ್ ಸಹ ಮಾಡುತ್ತಾರೆ ಆದರೆ ಅಡಚಣೆಗಳು ಏಕೆ ಬರುತ್ತದೆ, ಯಾವ ಕಾರಣದಿಂದ ತೀವ್ರಪುರುಷಾರ್ಥಿಯಿಂದ ಪುರುಷಾರ್ಥಿಯಾಗುತ್ತಾರೆ? ಏರುವ ಕಲೆ ಬದಲಾಗಿ ನಿಲ್ಲುವ ಕಲೆಯಲ್ಲಿ ಬಂದುಬಿಡುತ್ತಾರೆ. ಮಾಲೀಕ ಅಥವಾ ಮಾಸ್ಟರ್ ಸರ್ವಶಕ್ತಿವಂತನಿಗೆ ಬದಲಾಗಿ, ಉದಾಸತೆ ಅಥವಾ ದಾಸರಾಗಿ ಬಿಡುತ್ತಾರೆ. ಕಾರಣವೇನು? ಬಹಳ ಒಳ್ಳೊಳ್ಳೆಯ ಮಾತುಗಳಿವೆ. ಹೇಗೆ ಆ ದಿನದಂದು ತಿಳಿಸಿದೆವು, ಮೂಲಮಾತಿನಲ್ಲಿ ಮೆಜಾರಿಟಿಯ ಮುಂದೆ ವ್ಯರ್ಥಸಂಕಲ್ಪಗಳ ಚರುಗಾಳಿಗಳು ಬಹಳಷ್ಟಿದೆ.

ವ್ಯರ್ಥಸಂಕಲ್ಪವು ಬರಲು ಆಧಾರವಾಗಿದೆ - ಶುಭಸಂಕಲ್ಪ ಅರ್ಥಾತ್ ಶುದ್ಧವಿಚಾರ, ಜ್ಞಾನದ ಖಜಾನೆಯ ಕೊರತೆಯಾಗಿದೆ. ಎಲ್ಲವೂ ಸಿಗುತ್ತಿದ್ದರೂ ಉಪಯೋಗ ಮಾಡುವುದಕ್ಕೆ ಬರುವುದಿಲ್ಲ ಮತ್ತು ಜಮಾ ಮಾಡಿಕೊಳ್ಳುವುದಕ್ಕೂ ಬರುವುದಿಲ್ಲ ಅಥವಾ ವಿಧಿಯು ಬರುವುದಿಲ್ಲ- ಇದರ ಕಾರಣದಿಂದ ವೃದ್ಧಿಯಾಗುವುದಿಲ್ಲ. ಕೇಳಿದಿರಿ ಅರ್ಥಾತ್ ಸಿಕ್ಕಿತು ಆದರೆ ಅದೇ ಸಮಯದಲ್ಲಿ ಅಲ್ಪಕಾಲದ ಋಷಿ ಅಥವಾ ಶಕ್ತಿಯ ಅನುಭವವನ್ನು ಮಾಡಿ ಸಮಾಪ್ತಿ ಮಾಡಿಬಿಡುತ್ತಾರೆ. ಹೇಗೆ ಲೌಕಿಕ ರೂಪದಲ್ಲಿಯೂ ಸಂಪಾದನೆ ಮಾಡಿದರು ಮತ್ತು ತಿಂದರು, ಸ್ವಲ್ಪ ತಿನ್ನುತ್ತಾ, ಸ್ವಲ್ಪ ಸಮಾಪ್ತಿ ಮಾಡಿದಂತೆ ಧಾರಣೆಯ ಶಕ್ತಿಯ ಕೊರತೆಯ ಕಾರಣದಿಂದ, ವಿಧಿಯಿಂದ ವೃದ್ಧಿ ಮಾಡಿಕೊಳ್ಳದೇ ಇರುವ ಕಾರಣದಿಂದ ಸ್ವಯಂನ್ನು ಸದಾ ಜ್ಞಾನ ಮತ್ತು ಶಕ್ತಿಗಳ ಖಜಾನೆಯಿಂದ ಖಾಲಿಯನ್ನುವಂತೆ ಅನುಭವ ಮಾಡುತ್ತಾರೆ, ಆದ್ದರಿಂದ ನಿರಂತರ ಶಕ್ತಿಶಾಲಿಯಾಗಲು ಆಗುವುದಿಲ್ಲ. ನಿರಂತರ ಹರ್ಷಿತವಾಗಿರಲು ಸಾಧ್ಯವಿಲ್ಲ. ಬಲಹೀನರಾಗುವ ಕಾರಣದಿಂದ ಮಾಯೆಯ ವಿಘ್ನಗಳಿಗೆ ವಶೀಭೂತ ಅಥವಾ ಮಾಯೆಗೆ ದಾಸರಾಗಿಬಿಡುತ್ತಾರೆ. ಜೊತೆಜೊತೆಯಲ್ಲಿ ಅನ್ಯಾತ್ಮರ ಸಂಪನ್ನತೆಯನ್ನು ನೋಡುತ್ತಿದ್ದರೂ ಸ್ವಯಂ ಉದಾಸರಾಗಿಬಿಡುತ್ತಾರೆ. ಜ್ಞಾನದ ಖಜಾನೆಯನ್ನು ಜಮಾ ಮಾಡುವುದು, ಶ್ರೇಷ್ಠ ಸಮಯದ ಖಜಾನೆಯನ್ನು ಜಮಾ ಮಾಡುವುದು ಅಥವಾ ಸ್ಥೂಲಖಜಾನೆಯನ್ನು ಒಂದಕ್ಕೆ ಲಕ್ಷಪಟ್ಟು ಮಾಡುವುದು ಅರ್ಥಾತ್ ಜಮಾ ಮಾಡುವುದು- ಇವೆಲ್ಲಾ ಖಜಾನೆಗಳನ್ನು ಜಮಾ ಮಾಡುವುದರ ಮುಖ್ಯ ಸಾಧನವಾಗಿದೆ - ಸ್ವಚ್ಛ ಅರ್ಥಾತ್ ಪವಿತ್ರಬುದ್ಧಿ ಮತ್ತು ಸತ್ಯಹೃದಯ. ಪವಿತ್ರಬುದ್ಧಿಗೆ ಆಧಾರವಾಗಿದೆ- ಬುದ್ಧಿಯ ಮೂಲಕ ತಂದೆ ಯನ್ನು ತಿಳಿದುಕೊಂಡು, ತಂದೆಯ ಮುಂದೆ ಬುದ್ಧಿಯನ್ನು ಸಮರ್ಪಣೆ ಮಾಡುವುದು. ಸಮರ್ಪಣೆ ಮಾಡುವುದು ಅರ್ಥಾತ್ ನನ್ನದನ್ನು ಸಮಾಪ್ತಿ ಮಾಡುವುದು. ಇಂತಹ ಬುದ್ಧಿಯನ್ನು ಸಮರ್ಪಣೆ ಮಾಡಿದ್ದೀರಾ? ಶೂದ್ರತನದ ಬುದ್ಧಿಯನ್ನು ಸಮರ್ಪಣೆ ಮಾಡುವುದು ಅರ್ಥಾತ್ ಕೊಡುವುದಾಗಿದೆ. ಅಂದಮೇಲೆ ಕೊಡುವುದರ ಜೊತೆಯಲ್ಲಿ ದಿವ್ಯಬುದ್ಧಿಯನ್ನು ತೆಗೆದುಕೊಳ್ಳಬೇಕು. ಕೊಡುವುದೇ ತೆಗೆದುಕೊಳ್ಳುವುದಾಗಿದೆ. ಹೇಗೆ ವ್ಯಾಪಾರ ಮಾಡುತ್ತೀರೆಂದರೆ ಕೊಟ್ಟ ನಂತರ ತೆಗೆದುಕೊಳ್ಳುತ್ತೀರಲ್ಲವೆ. ಹಣವನ್ನು ಕೊಡಬೇಕು ನಂತರ ವಸ್ತುವನ್ನು ತೆಗೆದುಕೊಳ್ಳಬೇಕು.

ಅದೇರೀತಿ ಇಲ್ಲಿಯೂ ಸಹ ಕೊಡುವುದೇ ತೆಗೆದುಕೊಳ್ಳುವುದಾಗಿದೆ. ಮೊದಲು ಎಲ್ಲವನ್ನೂ ಕೊಡಬೇಕಾಗಿದೆ. ಹೇಗೆ? ಶುಭಸಂಕಲ್ಪಗಳ ಮೂಲಕ. ಎಲ್ಲವೂ ತಂದೆಯದಾಗಿದೆ, ನನ್ನದಲ್ಲ. ನನ್ನದರ ಅಧಿಕಾರವನ್ನು ಬಿಡುವುದಕ್ಕೆ ಸಮರ್ಪಣೆ ಎಂದು ಹೇಳಲಾಗುತ್ತದೆ. ಇದಕ್ಕೆ ನಷ್ಟಮೋಹ ಸ್ಥಿತಿಯೆಂದು ಹೇಳಲಾಗುತ್ತದೆ. ಸ್ತುತಿಸ್ವರೂಪರಾಗದೇ ಇರುವ ಕಾರಣ ಅಥವಾ ವೃಥಾಸಂಕಲ್ಪಗಳು ನಡೆಯುವ ಕಾರಣದಿಂದ ಉದಾಸ ಅಥವಾ ದಾಸರಾಗುವ ಕಾರಣದಿಂದ ನನ್ನತನದಿಂದ ನಷ್ಟ ಮೋಹ ಆಗುವುದಿಲ್ಲ. ನನ್ನತನದ ವಿಸ್ತಾರವು ಬಹಳ ಇದೆ. ಬಾಪ್‌ದಾದಾರವರೂ ಸಹ ಇಡೀ ದಿನದಲ್ಲ ವಿಶೇಷವಾಗಿ ಎಲ್ಲಾ ಮಕ್ಕಳಲ್ಲಿ ಕೊಡುವ ಚತುರತೆಯ ಆಟವನ್ನು ನೋಡುತ್ತಿರುತ್ತಾರೆ. ಈಗೀಗ ಕೊಡುತ್ತಾರೆ, ಈಗೀಗ ಮತ್ತೆ ಹಿಂತಿರುಗಿ ತೆಗೆದುಕೊಳ್ಳುತ್ತಾರೆ. ಈಗೀಗ ಮುಖದಿಂದ ನನ್ನದೇನೂ ಇಲ್ಲ ಎಂದು ಹೇಳುತ್ತಾರೆ ಆದರೆ ಮನಸ್ಸಿನಲ್ಲಿ ಅಧಿಕಾರವನ್ನಿಡುತ್ತಾರೆ. ಅಧಿಕಾರ ಅರ್ಥಾತ್ ಸೆಳೆತ. ಕೆಲವೊಮ್ಮೆ ಕರ್ಮದಿಂದ ಕೊಟ್ಟು ವಾಣಿಯಿಂದ ಹಿಂತಿರುಗಿ ತೆಗೆದುಕೊಳ್ಳುತ್ತಾರೆ. ಈ ಚತುರತೆಯನ್ನು ಮಾಡುತ್ತಾರೆ - ತನ್ನ ಬಳಿ ಹೊಸದರ ಜೊತೆಯಲ್ಲಿ ಹಳೆಯದನ್ನೂ ಇಟ್ಟು ಕೊಳ್ಳಲು ಬಯಸುತ್ತಾರೆ. ನಿಮಿತ್ತರೆಂದು ಕರೆಸಿಕೊಳ್ಳುತ್ತಾರೆ. ಆದರೆ ಪ್ರತ್ಯಕ್ಷದಲ್ಲಿ ಗೃಹಸ್ಥಿಯಾಗಿದ್ದಾರೆ. ಅಂದಮೇಲೆ ವೃಥಾಸಂಕಲ್ಪಗಳ ಸಮಾಪ್ತಿಗೆ ಆಧಾರವಾಗಿದೆ- ಗೃಹಸ್ಥಿತನವನ್ನು ಬಿಡುವುದು. ಭಲೆ ಕುಮಾರಿಯಾಗಿರಬಹುದು ಅಥವಾ ಕುಮಾರನಾಗಿರಬಹುದು ಆದರೆ ನನ್ನ ಸ್ವಭಾವ, ನನ್ನ ಸಂಸ್ಕಾರ, ನನ್ನ ಬುದ್ಧಿ- ಇದು ವಿಸ್ತಾರವಾದ ಗೃಹಸ್ಥಿತನವಾಗಿದೆ. ಯಾರು ಸಮರ್ಪಣೆಯಾಗಿಬಿಡುತ್ತಾರೆಂದರೆ ತಂದೆಯ ಸ್ವಭಾವವೇನೆಯೋ ಅದು ತಮ್ಮ ಸ್ವಭಾವವಾಗಿದೆ. ತಂದೆಯ ಸಂಸ್ಕಾರವೇನಿದೆಯೋ ಅದು ತಮ್ಮ ಸಂಸ್ಕಾರವಾಗಿದೆ. ಹೇಗೆ ತಂದೆಯ ದಿವ್ಯಬುದ್ಧಿಯಿದೆಯೋ ಹಾಗೆಯೇ ತಮ್ಮದೂ ಆಗಿದೆ. ಅಂದಮೇಲೆ ದಿವ್ಯಬುದ್ಧಿಯ ಸ್ತುತಿಯಿರುವುದಿಲ್ಲ- ಈ ರೀತಿಯಾಗಲು ಸಾಧ್ಯವಿಲ್ಲ. ಒಂದು ಗಂಟೆಯ ಸ್ಥಿತಿಯನ್ನಾದರೂ ಪರಿಶೀಲನೆ ಮಾಡುತ್ತಿರೆಂದರೆ ಸದಾ ಸಂಕಲ್ಪಗಳ ಆಧಾರವು ಯಾವುದಾದರೊಂದು ನನ್ನತನವೇ ಆಗಿರುತ್ತದೆ. ನನ್ನತನದ ಚಿಹ್ನೆಯನ್ನು ತಿಳಿಸಿದೆವು- ಅದಾಗಿದೆ ಸೆಳೆತ.

ಸೆಳೆತದ ಹಂತವೂ ಸಹ ಇದೆ. ಒಂದು - ಸೂಕ್ಷ್ಮವಾದ ಸೆಳೆತ, ಅದನ್ನು ಸೂಕ್ಷ್ಮವಾದ ಆತ್ಮಿಕ ಸ್ಥಿತಿಯಲ್ಲಿ ಸ್ಥಿರರಾಗಿಯೇ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇನ್ನೊಂದು- ಸ್ಥೂಲರೂಪದ ಸೆಳೆತ, ಅದನ್ನು ಸಹಜವಾಗಿಯೇ ತಿಳಿದುಕೊಳ್ಳಬಹುದು. ಸೂಕ್ಷ್ಮವಾದ ಸೆಳೆತದ ವಿಸ್ತಾರವೂ ಬಹಳಷ್ಟಿದೆ. ಸೆಳೆತವಿಲ್ಲದೇ ಅಲ್ಲಿಯವರೆಗೆ ಬುದ್ಧಿಯ ಆಕರ್ಷಣೆಯಾಗಲು ಸಾಧ್ಯವಿಲ್ಲ ಅಥವಾ ಅಲ್ಲಿಯವರೆಗೆ ಬುದ್ಧಿಯ ಬಾಗುವಿಕೆಯಾಗಲು ಸಾಧ್ಯವಿಲ್ಲ. ಅಂದಮೇಲೆ ಸೆಳೆತದ ಪರಿಶೀಲನೆಯಲ್ಲಿ ಬಾಗುವಿಕೆಯೇ ಆಗಿದೆ. ಭಲೆ ಸಂಕಲ್ಪದಲ್ಲರಬಹುದು, ವಾಣಿಯಲ್ಲರಬಹುದು, ಕರ್ಮದಲ್ಲರಬಹುದು, ಸಂಬಂಧದಲ್ಲರಬಹುದು, ಸಂಪರ್ಕದಲ್ಲರಬಹುದು, ಬಯಸದಿದ್ದರೂ ಸಮಯವು ಆಕಡೆಗೆ ಖಂಡಿತವಾಗಿಯೂ ತೊಡಗುತ್ತದೆ. ಇದರ ಕಾರಣದಿಂದ ವೃಥಾಸಂಕಲ್ಪಗಳ ಮೂಲಕಾರಣವಾಗಿದೆ- ಸೆಳೆತ. ಇದನ್ನು ಪರಿಶೀಲನೆ ಮಾಡಿಕೊಳ್ಳಿ. ತಾವು ಯಾವ ಮಾತುಗಳನ್ನು ಬಯಸುವುದಿಲ್ಲವೋ ಅದೂ ಸಹ ವೃಥಾಸಂಕಲ್ಪಗಳ ರೂಪದಲ್ಲಿ ತೊಂದರೆ ಮಾಡುತ್ತದೆ. ಇದಕ್ಕೆ ಕಾರಣವಾಗಿದೆ- ಹಳೆಯ ಸ್ವಭಾವ ಮತ್ತು ಸಂಸ್ಕಾರಗಳಲ್ಲಿ ನನ್ನತನದ ಕೊರತೆಯಿರುವುದು. ಎಲ್ಲಿಯವರೆಗೆ ನನ್ನ ಸ್ವಭಾವ, ನನ್ನ ಸಂಸ್ಕಾರವಿರುತ್ತದೆಯೋ ಆಗ ಸೆಳೆಯುತ್ತದೆ. ಹೇಗೆ ನನ್ನ ರಚನೆ ಎಂದು ರಚಿತನನ್ನೂ ಸೆಳೆಯುತ್ತದೆಯೋ ಅದೇ ರೀತಿಯಲ್ಲಿ ನನ್ನ ಸ್ವಭಾವ-ಸಂಸ್ಕಾರವೆಂಬ ರಚನೆಯು ಆತ್ಮ ರಚಿತನನ್ನು ತನ್ನಕಡೆ ಸೆಳೆಯುತ್ತದೆ. ಅದು ನನ್ನದಲ್ಲ, ಇದು ಶೂದ್ರನ ಸಂಸ್ಕಾರವಾಗಿದೆ, ಶೂದನ ಸಂಸ್ಕಾರವನ್ನು ನನ್ನದು ಎಂದು ಹೇಳುವುದು ಮಹಾಪಾಪವಾಗಿದೆ.

ಕೆಳಕೆತನವೂ ಆಯಿತು ಮತ್ತು ಮೋಸವೂ ಮಾಡಿದಂತಾಯಿತು. ಒಂದುವೇಳೆ ಬ್ರಾಹ್ಮಣನು ಶೂದ್ರನ ವಸ್ತುವನ್ನೇನಾದರೂ ಕೆಳಕೆತನ ಮಾಡುತ್ತಾರೆ ಅರ್ಥಾತ್ ನನ್ನದೆಂದು ಹೇಳುತ್ತಾರೆಂದರೆ ಮಹಾಪಾಪವಾಯಿತು. ಮತ್ತು ಬಾಬಾ, ಇದೆಲ್ಲವೂ ತಮ್ಮದಾಗಿದೆ ಎಂದು ಹೇಳಿದನಂತರ ನನ್ನದು ಎಂದು ಹೇಳಿದರೆ ಮೋಸವಾಯಿತು. ಮತ್ತು ಈ ರೀತಿಯಾಗಿ ಪಾಪವಾಗುವುದರಿಂದ, ಪಾಪಗಳ ಹೊರೆಯು ವೃದ್ಧಿಯಾಗುವುದರಿಂದ, ಬುದ್ಧಿಯು ಶ್ರೇಷ್ಠಸ್ಥಿತಿಯಲ್ಲಿ ಸ್ಥಿತವಾಗಲು ಸಾಧ್ಯವಿಲ್ಲ. ಈ ಕಾರಣದಿಂದ ವ್ಯರ್ಥಸಂಕಲ್ಪಗಳ ಕಷ್ಟಸ್ಥಿತಿಯಲ್ಲಿ ಮತ್ತೆ-ಮತ್ತೆ ಬರಬೇಕಾಗುತ್ತದೆ, ಮತ್ತೆ ಏನು ಮಾಡುವುದು ಎಂದು ಕಿರುಚಾಡುತ್ತಾರೆ?

ವ್ಯರ್ಥಸಂಕಲ್ಪಗಳ ಇನ್ನೊಂದು ಕಾರಣವಾಗಿದೆ-ಇಡೀ ದಿನದ ದಿನಚರಿಯಲ್ಲಿ ಯಾವುದರಲ್ಲಿ ಮನಸ್ಸು, ವಾಚಾ, ಕರ್ಮಣಾದಲ್ಲಿ ತಂದೆಯ ಮೂಲಕ ಮರ್ಯಾದೆಗಳಿಂದ ಕೂಡಿದ ಶ್ರೀಮತವಿದೆಯೋ ಅದರಲ್ಲಿ ಒಂದಲ್ಲ ಒಂದು ರೂಪದಿಂದ ಉಲ್ಲಂಘನೆ ಮಾಡುತ್ತೀರಿ. ಆಜ್ಞಾಕಾರಿಯಿಂದ ಅವಜ್ಞಾಕಾರಿ ಆಗಿಬಿಡುತ್ತೀರಿ. ಮರ್ಯಾದೆಗಳ ಗೆರೆಯಿಂದ ಒಂದುವೇಳೆ ಮನಸ್ಸಿನಾದಲೂ ಹೊರಗೆ ಬರುತ್ತೀರೆಂದರೆ ವ್ಯರ್ಥಸಂಕಲ್ಪಗಳ ರಾವಣನು ಯುದ್ಧ ಮಾಡಬಹುದು. ಅಂದಮೇಲೆ ಇದನ್ನೂ ಪರಿಶೀಲನೆ ಮಾಡಿ - ಸಂಕಲ್ಪದ ಮೂಲಕ, ವಾಣಿ, ಕರ್ಮ, ಸಂಬಂಧ, ಸಂಪರ್ಕದ ಮೂಲಕ ಬ್ರಾಹ್ಮಣನ ನೀತಿ ಮತ್ತು ರೀತಿಯನ್ನು ಉಲ್ಲಂಘನೆ ಮಾಡುತ್ತಿಲ್ಲವೇ? ಅವಶ್ಯವಾಗಿ ಯಾವುದೇ ನೀತಿ ಅಥವಾ ರೀತಿಯು ತಪ್ಪುತ್ತಿದೆಯೆಂದರೆ ಬುದ್ಧಿಯಲ್ಲಿ ವ್ಯರ್ಥಸಂಕಲ್ಪಗಳು ಸೇರ್ಪಡೆಯಾಗುತ್ತದೆ. ಇನ್ನೊಂದು ಕಾರಣವು ತಿಳಿಯಿತೆ? ಆದ್ದರಿಂದ ಬಹಳ ಚೆನ್ನಾಗಿ ಪರಿಶೀಲನೆ ಮಾಡಬೇಕು, ಆಗಲೇ ವ್ಯರ್ಥಸಂಕಲ್ಪಗಳ ನಿವೃತ್ತಿಯಾಗುತ್ತದೆ. ಇಡೀ ದಿನದಲ್ಲಿ ತಂದೆಯ ಮೂಲಕ ಯಾವ ಶುದ್ಧ ಪ್ರವೃತ್ತಿಯು ಸಿಕ್ಕಿದೆ, ಶುದ್ಧಸಂಕಲ್ಪ ಮಾಡುವುದು ಬುದ್ಧಿಯ ಪ್ರವೃತ್ತಿಯಾಗಿದೆ, ವಾಣಿಯ ಪ್ರವೃತ್ತಿಯಾಗಿದೆ - ಯಾವುದನ್ನು ತಂದೆಯ ಮೂಲಕ ಕೇಳಿದೆವು ಅದನ್ನು ಅನ್ಯರಿಗೆ ತಿಳಿಸುವುದು, ಕರ್ಮದ ಪ್ರವೃತ್ತಿಯಾಗಿದೆ - ಕರ್ಮ ಯೋಗಿಯಾಗಿ ಪ್ರತಿಯೊಂದು ಕರ್ಮವನ್ನು ಮಾಡುವುದು, ಕಮಲದ ಸಮಾನವಾಗಿ ಭಿನ್ನ ಮತ್ತು ಪ್ರಿಯರಾಗಿರುವುದು, ಪ್ರತಿಯೊಂದು ಕರ್ಮದ ಮೂಲಕ ತಂದೆಯ ಶ್ರೇಷ್ಠಕಾರ್ಯಗಳನ್ನು ಪ್ರತ್ಯಕ್ಷಗೊಳಿಸುವುದು, ಪ್ರತಿಯೊಂದು ಕರ್ಮವನ್ನು ಚರಿತ್ರೆಯ ರೂಪದಿಂದ ಮಾಡುವುದು. ಚತುರತೆಯಿಂದಲ್ಲ ಆದರೆ ಚರಿತ್ರೆಯಿಂದ, ಅದೂ ಸಹ ದಿವ್ಯಚರಿತ್ರೆಯಾಗಿದೆ. ಸಂಪರ್ಕದ ಪ್ರವೃತ್ತಿಯಾಗಿದೆ - ನಿಮಿತ್ತರು ಸ್ವಯಂ ಸಂಪರ್ಕದಲ್ಲಿ ಬರುತ್ತಾ, ಸದಾ ಸರ್ವರಿಗೆ ಯಾವ ತಂದೆಯಿದ್ದಾರೆ, ಅವರೊಂದಿಗೆ ಸಂಪರ್ಕವನ್ನು ಮಾಡಿಸುವುದು. ಅಂದಮೇಲೆ ಇಂತಹ ಪವಿತ್ರ ಪ್ರವೃತ್ತಿಯಲ್ಲಿ ಬ್ಯುಜಿಯಾಗಿರುವುದರಿಂದ ವ್ಯರ್ಥಸಂಕಲ್ಪಗಳಿಂದ ನಿವೃತ್ತಿಯಾಗುತ್ತದೆ. ಅವರು ಹೇಳುತ್ತಾರೆ - ಪ್ರವೃತ್ತಿಯಿಂದ ನಿವೃತ್ತಿ. ತಂದೆಯು ಹೇಳುತ್ತಾರೆ- ಪವಿತ್ರ ಪ್ರವೃತ್ತಿಯಿಂದಲೇ ನಿವೃತ್ತಿಯಾಗುತ್ತದೆ. ಗೃಹಸ್ಥಿಗಳೇ ಬೇರೆಯಿದ್ದಾರೆ, ಅವರನ್ನು ಗೃಹಸ್ಥಿಯೆಂದು ಹೇಳುವುದಿಲ್ಲ. ಪವಿತ್ರ ಪ್ರವೃತ್ತಿಯನ್ನು ನಿಮಿತ್ತ ಎಂದು ಹೇಳುತ್ತಾರೆ, ಗೃಹಸ್ಥಿಯಿಂದಲ್ಲ. ಅಂದಮೇಲೆ ಷ್ವತ್ತಿಗೆ ಆಧಾರವಾಗಿದೆ- ಪವಿತ್ರ ಪ್ರವೃತ್ತಿ. ಒಳ್ಳೆಯದು-

ಸದಾ ಮರ್ಯಾದಾ ಪುರುಷೋತ್ತಮ, ಸರ್ವಖಜಾನೆಗಳನ್ನು ಸಫಲ ಮಾಡುವಂತಹ, ಸಫಲತಾಮೂರ್ತಿ, ವ್ಯರ್ಥವನ್ನು ಸಮರ್ಥದಲ್ಲಿ ಪರಿವರ್ತನೆ ಮಾಡುವಂತಹ, ಇಂತಹ ತಂದೆಗೆ ಆಜ್ಞಾಕಾರಿ, ಸದಾ ಶ್ರೀಮತದಂತೆ ನಡೆಯುವಂತಹ ಮಕ್ಕಳಿಗೆ ಬಾಪ್‌ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ಶಕ್ತಿಯರು ತಮ್ಮ ಚಮತ್ಕಾರವನ್ನು ತೋರಿಸುತ್ತಾರೆ, ಪಾಂಡವರು ಜೊತೆ ಕೊಡುತ್ತಾರೆ. ಶಕ್ತಿಯರನ್ನು ಮುಂದಿಡುವುದು ಅರ್ಥಾತ್ ಸ್ವಯಂ ತಾವು ಮುಂದೆ ಹೋಗುವುದಾಗಿದೆ. ಅವರನ್ನು ಮುಂದಿಡುವುದರಿಂದ ತಮ್ಮ ಹೆಸರು ಪ್ರಸಿದ್ಧವಾಗುತ್ತದೆ. ಯಾರು ತ್ಯಾಗ ಮಾಡುತ್ತಾರೆ ಯೋ ಅವರ ಭಾಗ್ಯವು ಸ್ವತಃವಾಗಿಯೇ ಜಮಾ ಆಗಿಬಿಡುತ್ತದೆ. ಶಕ್ತಿಯರು ಶಸ್ತ್ರಧಾರಿ ಯಾಗಿದ್ದೀರಾ? ಶಸ್ತ್ರಗಳಿಂದ ಸುಸ್ತಾಗುವುದಿಲ್ಲವೇ? ಶಸ್ತ್ರಧಾರಿ ಶಕ್ತಿಯರದೇ ಪೂಜೆಯಾಗುತ್ತದೆ. ಅಂದಮೇಲೆ ತಾವೆಲ್ಲರೂ ಪೂಜ್ಯರಾಗಿದ್ದೀರಾ? ಪೂಜ್ಯ ಅರ್ಥಾತ್ ಶಸ್ತ್ರಧಾರಿ. ಒಂದುವೇಳೆ ಯಾವುದೇ ಸಮಯದಲ್ಲಿ ಶಸ್ತ್ರವನ್ನು ಬಿಡುತ್ತೀರೆಂದರೆ ಆ ಸಮಯದಲ್ಲಿ ಪೂಜ್ಯರಲ್ಲ. ಶಕ್ತಿ ರೂಪರಿಲ್ಲವೆಂದರೆ ಬಲಹೀನರಾಗಿದ್ದೀರಿ. ಬಲಹೀನರ ಪೂಜೆಯಾಗುವುದಿಲ್ಲ. ಪೂಜ್ಯ ಅರ್ಥಾತ್ ಸದಾ ಪೂಜ್ಯ- ಕೆಲವೊಮ್ಮೆ ಪೂಜ್ಯ, ಕೆಲವೊಮ್ಮೆ ಬಲಹೀನ ಎನ್ನುವಂತಾಗಬಾರದು. ಅಂದಮೇಲೆ ಶಸ್ತ್ರಗಳು ಸದಾ ಕಾಯಂ ಆಗಿರುತ್ತದೆಯೇ? ಯಾವಾಗ ತಮ್ಮನ್ನು ಗೃಹಸ್ಥಿಯೆಂದು ತಿಳಿಯುತ್ತೀರಿ ಆಗ ಗೃಹಸ್ಥಿಯ ಜಾಲವಾಗುತ್ತದೆ. ಗೃಹಸ್ಥಿಯಾಗುವುದು ಅರ್ಥಾತ್ ಜಾಲದಲ್ಲಿ ಸಿಕ್ಕಿಕೊಳ್ಳುವುದು. ನಿಮಿತ್ತ ಅರ್ಥಾತ್ ಮುಕ್ತರಾಗಿರುವುದು. ಸದಾ ಇದೇ ಸ್ಥಿತಿಯನ್ನಿಟ್ಟುಕೊಳ್ಳಿ - ನಾವು ಪೂಜ್ಯ ರಾಗಿದ್ದೇವೆ.

ಎಂತಹ ಪರಿಸ್ಥಿತಿಯೇ ಬರಬಹುದು, ಅದರಲ್ಲಿ ವಿಜಯಿಯಾಗುವ ಕಾರಣದಿಂದ ಖುಷಿ ಯಾಗಿರುತ್ತೀರಿ. ಕೆಲವೊಮ್ಮೆ ಮಕ್ಕಳು ಮುಂತಾದವುದರಿಂದ ಬೇಜಾರಾಗುವುದಿಲ್ಲವೇ? ಯಾವಾಗ ಮಕ್ಕಳು... ಎಂದು ಹೇಳುತ್ತೀರೆಂದರೆ ಬುದ್ಧಿಹೀನತೆ. ಮಕ್ಕಳು ಅರ್ಥಾತ್ ಚಂಚಲ, ಯಾವಾಗ ಇರುವುದೇ ಚಂಚಲ ಸ್ವಭಾವ, ಬುದ್ಧಿಹೀನತೆ ಅಂದಮೇಲೆ ಅದರಿಂದ ಏಕೆ ಬೇಸರವಾಗ ಬೇಕು? ಯಾವಾಗ ರಹಸ್ಯವನ್ನು ತಿಳಿದುಕೊಂಡಿದ್ದೀರಿ - ಕಠಿಣವಾಗಿ ಮಕ್ಕಳಾಗಿದ್ದಾರೆ, ತಮೋ ಗುಣ ಉತ್ಪತ್ತಿಯಾಗಿದೆ ಅಂದಮೇಲೆ ಅವಶ್ಯವಾಗಿ ಚಂಚಲವಾಗಿರುತ್ತದೆ. ಎಂತಹ ಮಣ್ಣಿರುತ್ತ ದೆಯೋ ಅಂತಹ ಮಡಿಕೆಯಾಗುತ್ತದೆ. ಮಣ್ಣು ಬಿಸಿಯಾಗಿದೆಯೆಂದರೆ ನೀರು ತಣ್ಣಗಿರಲು ಸಾಧ್ಯವಿದೆಯೇ? ಅಂದಮೇಲೆ ಬೇಸರವಾಗುವುದು ಅರ್ಥಾತ್ ಜ್ಞಾನವಂತರಲ್ಲ, ರಹಸ್ಯವನ್ನು ತಿಳಿದುಕೊಂಡಿಲ್ಲ. ಒಂದುವೇಳೆ ಯೋಗಯುಕ್ತರಾಗಿದ್ದು ಶಿಕ್ಷಣವನ್ನು ಕೊಡುತ್ತೀರೆಂದರೆ ಅವರು ಪರಿವರ್ತನೆಯಾಗಿಬಿಡುತ್ತಾರೆ. ಬೇಸರವಾಗಬಾರದು.

ಇಡೀ ದಿನದಲ್ಲಿ ಸಂಕಲ್ಪ, ಮಾತು ಮತ್ತು ಕರ್ಮವು ತಂದೆಯು ನೆನಪು ಮತ್ತು ಸೇವೆ ಯಲ್ಲಿಯೇ ತೊಡಗಿರುತ್ತದೆಯೇ? ಪ್ರತಿಯೊಂದು ಸಂಕಲ್ಪವು ತಂದೆಯ ನೆನಪು ಅಥವಾ ಸೇವೆ. ಅದೇರೀತಿ ಪ್ರತಿಯೊಂದು ಮಾತಿನ ಮೂಲಕ ತಂದೆಯ ನೆನಪನ್ನು ತರಿಸುವುದು ಅಥವಾ ಕೊಟ್ಟಿರುವ ಖಜಾನೆಯನ್ನು ಅನ್ಯರಿಗೆ ಕೊಡುವುದು. ಕರ್ಮದ ಮೂಲಕವೂ ತಂದೆಯ ಚರಿತ್ರೆಯನ್ನು ಸಿದ್ಧ ಮಾಡಬೇಕು. ಇಂತಹ ನೆನಪು ಮತ್ತು ಸೇವೆಯಲ್ಲಿ ಸದಾ ಇರುತ್ತೀರಾ? ಒಂದುವೇಳೆ ನೆನಪು ಮತ್ತು ಸೇವೆ - ಇವೆರಡರಲ್ಲಿ ಸದಾ ಬ್ಯುಫಿಯಾಗಿರುತ್ತೀರೆಂದರೆ ಮಾಯೆಯ ಬರಲು ಸಾಧ್ಯವೇ? ಒಂದುವೇಳೆ ನೆನಪು ಮತ್ತು ಸೇವೆಯನ್ನು ಮರೆಯುತ್ತೀರೆಂದರೆ ಮಾಯೆಯ ಬಾಗಿಲು ತೆರೆದುಬಿಡುತ್ತೀರಿ. ಅದಕ್ಕಾಗಿ ಈ ಬಾಗಿಲನ್ನು ತೆರೆಯಬಾರದು. ವಿಸ್ಮೃತಿ ಅರ್ಥಾತ್ ಮಾಯೆಯ ಬಾಗಿಲನ್ನು ತೆರೆಯುವುದು, ಸ್ಮೃತಿ ಅರ್ಥಾತ್ ಪರಿಪಕ್ವವಾದ ಗಾಡ್ರೇಜ್ ಬೀಗವನ್ನು ಹಾಕುವುದು. ನೆನಪು ಮತ್ತು ಸೇವೆಯ ಸ್ಮೃತಿಯು ಡಬಲ್ ಲಾಕ್ ಆಗಿದೆ. ಡಬಲ್ ಲಾಕ್ ಹಾಕುತ್ತೀರೆಂದರೆ ಮಾಯೆಯು ಎಂದೂ ಬರಲು ಸಾಧ್ಯವಿಲ್ಲ. ಒಂದುವೇಳೆ ಕೇವಲ ನೆನಪಿನ ಸಿಂಗಲ್ ಲಾಕ್ ಹಾಕುತ್ತೀರಿ, ಸೇವೆಯಿಲ್ಲವೆಂದರೂ ಮಾಯೆಯು ಬಂದುಬಿಡುತ್ತದೆ. ಬ್ರಾಹ್ಮಣ

ಜೀವನವೇ ನೆನಪು ಮತ್ತು ಸೇವೆಯಾಗಿದೆ. ಅಂದಮೇಲೆ ಯಾರಾದರೂ ಜೀವನದ ಕಾರ್ಯವನ್ನು ಮರೆಯುತ್ತಾರೆಯೇ? ಒಂದುವೇಳೆ ಮರೆಯುತ್ತಾರೆಂದರೆ ಮಾಯೆಯಿಂದ ಮೋಸವನ್ನನುಭವಿಸುತ್ತಾರೆ. ಮೋಸವನ್ನನುಭವಿಸುವುದರಿಂದ ದುಃಖವು ಬರುತ್ತದೆ ಅಂದಮೇಲೆ ಡಬಲ್ ಲಾಕ್ ಹಾಕುವುದು, ಸದಾ ಬಂಧ್ ಮಾಡಿಡಬೇಕು. ಇದರಿಂದ ಸದಾ ಸುರಕ್ಷಿತವಾಗಿರುತ್ತೀರಿ, ಖುಷಿಯಾಗಿರುತ್ತೀರಿ, ಸಂತುಷ್ಟವಾಗಿರುತ್ತೀರಿ.

ಸದಾ ತಮ್ಮನ್ನು ಪ್ರತಿಯೊಂದು ಹೆಜ್ಜೆಯನ್ನು ಶ್ರೀಮತದಂತೆ ಇಡುವಂತಹ ಶ್ರೇಷ್ಠ ಆತ್ಮರೆಂದು ತಿಳಿಯುತ್ತೀರಾ? ಪ್ರತಿಯೊಂದು ಹೆಜ್ಜೆಯು ಶ್ರೀಮತದಂತೆ ಇದೆಯೇ ಅಥವಾ ಮನಮತದಂತೆ ಇದೆಯೇ? ಅದರ ಪರಿಶೀಲನೆಯನ್ನು ತಿಳಿದಿದ್ದೀರಾ? ಪರಿಶೀಲನೆ ಸಾಧನವೇನಾಗಿದೆ? ಶ್ರೀಮತ ಮತ್ತು ಮನಮತವನ್ನು ಪರಿಶೀಲನೆ ಮಾಡುವ ಸಾಧನವು ಇದೇ ಆಗಿದೆ- ಒಂದುವೇಳೆ ಶ್ರೀಮತದಂತೆ ಹೆಜ್ಜೆಯಿರುತ್ತದೆಯೆಂದರೆ ಎಂದೂ ಸಹ ತಮ್ಮ ಮನಸ್ಸು ಅಸಂತುಷ್ಟವಾಗುವುದಿಲ್ಲ. ಮನಸ್ಸಿನಲ್ಲಿ ಯಾವುದೇ ಪ್ರಕಾರದ ಏರುಪೇರುಗಳಾಗುವುದಿಲ್ಲ. ಶ್ರೀಮತದಂತೆ ನಡೆಯುವುದರಿಂದ ಸ್ವತಹವಾಗಿಯೇ ಸ್ವಾಭಾವಿಕವಾಗಿ ಖುಷಿಯಿರುತ್ತದೆ. ಹೇಗೆ ಯಾರಾದರೂ ಒಳ್ಳೆಯ ಕರ್ಮವನ್ನು ಮಾಡುತ್ತೀರೆಂದರೆ ಅವರ ಆಂತರ್ಯದಿಂದ ಸ್ವತಹವಾಗಿಯೇ ಖುಷಿಯಾಗುತ್ತದೆ. ಕೆಟ್ಟಕರ್ಮವನ್ನು ಮಾಡಿದರೆ ಆಂತರ್ಯದಿಂದ ಅವಶ್ಯವಾಗಿ ಮನಸ್ಸು ತಿನ್ನುತ್ತಿರುತ್ತದೆ, ಭಲೆ ಹೊರಗೆ ಹೇಳುವುದಿಲ್ಲ. ಮನಮತದಂತೆ ನಡೆಯುವವರ ಮನಸ್ಸಿನಲ್ಲಿ ಏರುಪೇರಾಗುತ್ತದೆ. ಶ್ರೀಮತದಂತೆ ನಡೆಯುವವರು ಸದಾ ಹಗುರ ಮತ್ತು ಖುಷಿಯಾಗುತ್ತಾರೆ. ಇದರಿಂದ ಪರಿಶೀಲಿಸಬಹುದು- ಶ್ರೀಮತದಂತೆ ಇದ್ದೇನೆಯೇ ಅಥವಾ ಮನಮತದಂತೆಯೇ? ಇದು ಥರ್ಮಾಮೀಟರ್ ಆಗಿದೆ. ಯಾವಾಗ ಮನಸ್ಸಿನಲ್ಲಿ ಏರುಪೇರಾಗುತ್ತದೆ, ಖುಷಿಯ ಪರ್ಸೆಂಟೇಜ್ ಸ್ವಲ್ಪ ಕಡಿಮೆಯಾದರೂ ಪರಿಶೀಲನೆ ಮಾಡಿ - ಅವಶ್ಯವಾಗಿ ಎಲ್ಲೆಯೋ ಶ್ರೀಮತದ ಉಲ್ಲಂಘನೆಯಾಗಿರುತ್ತದೆ. ಸದಾ ಪರಿಶೀಲನೆ ಮತ್ತು ಪರಿವರ್ತನೆ. ಪರಿಶೀಲನೆ ಅರ್ಥವಾಗಿದೆ - ಪರಿವರ್ತನೆ ಮಾಡುವುದು. ಪರಿಶೀಲನೆ ಮತ್ತು ಪರಿವರ್ತನೆ- ಇವೆರಡೂ ಶಕ್ತಿಯಿರಬೇಕು. ಆದರೆ ಇವೆರಡರಿಂದ ಒಂದು ಕೊರತೆಯಿದ್ದರೂ ಸಂತುಷ್ಟವಾಗಿರಲು ಸಾಧ್ಯವಿಲ್ಲ. ಸ್ವಯಂ ತಾವು ಸಂತುಷ್ಟವಾಗಿರುವುದಿಲ್ಲ, ಅನ್ಯರನ್ನೂ ಸಂತುಷ್ಟಪಡಿಸಲು ಸಾಧ್ಯವಿಲ್ಲ. ಯಾವಾಗ ಸಹನಾಶಕ್ತಿಯಿರುತ್ತದೆಯೋ ಆಗಲೇ ಪರಿವರ್ತನೆಯಾಗುವ ಶಕ್ತಿಯು ಬರುತ್ತದೆ. ಬುದ್ಧಿಯ ಲೈನ್ ಕ್ಲಿಯರ್ ಆಗಿರುವುದರಿಂದ ಪರಿಶೀಲನಾ ಶಕ್ತಿಯು ಬರುತ್ತದೆ. ಒಳ್ಳೆಯದು-

ವರದಾನ:- ಬಲಹೀನ ಸಂಕಲ್ಪ ಜಾಲವನ್ನು ಸಮಾಪ್ತಿ ಮಾಡಿ ಪರತಂತ್ರತೆಯ ಬಂಧನದಿಂದ ಮುಕ್ತರಾಗುವಂತಹ ಸ್ವತಂತ್ರ ಆತ್ಮಾಭವ

ಪರತಂತ್ರತೆಯ ಬಂಧನವು ತನ್ನದೇ ಮನಸ್ಸಿನ ವ್ಯರ್ಥಸಂಕಲ್ಪಗಳ ಜಾಲವಾಗಿದೆ. ಈ ಜಾಲವು ಪ್ರಶ್ನಾರ್ಥಕರೂಪದಲ್ಲಾಗುತ್ತದೆ. ಯಾವಾಗ ಗೊತ್ತಿಲ್ಲ ಏನಾಗುತ್ತದೆಯೋ, ಈ ರೀತಿಯಾಗುವುದಿಲ್ಲ...ಎಂದು ಪ್ರಶ್ನೆಗಳು ಉದ್ಭವವಾಗುತ್ತದೆಯೋ ಆಗ ಜಾಲವಾಗಿಬಿಡುತ್ತದೆ. ಆದರೆ ಸಂಗಮಯುಗೀ ಬ್ರಾಹ್ಮಣರ ಒಂದೇ ಸಮರ್ಥ ಸಂಕಲ್ಪವಿರಲಿ-ಏನಾಗುತ್ತದೆಯೋ ಅದು ಕಲ್ಯಾಣ ಕಾರಿಯಾಗಿರುತ್ತದೆ, ಶ್ರೇಷ್ಠ ಅಥವಾ ಒಳ್ಳೆಯದಕ್ಕಿಂತ ಒಳ್ಳೆಯದಾಗುತ್ತದೆ - ಈ ಸಮರ್ಥಸಂಕಲ್ಪಗಳಿಂದ ಜಾಲವನ್ನು ಸಮಾಪ್ತಿ ಮಾಡಿದಾಗ ಬಂಧನಮುಕ್ತ ಸ್ವತಂತ್ರ ಆತ್ಮನಾಗಿಬಿಡುತ್ತೀರಿ.

ಸ್ಲೋಗನ್ :- ಜ್ಞಾನಿ ಮತ್ತು ಯೋಗಿ ಆತ್ಮರ ಪ್ರತ್ಯಕ್ಷಸ್ವರೂಪವು ನಮ್ರತೆ ಮತ್ತು ನಿರ್ಭಯತೆಯಾಗಿದೆ.